

ಕಾಫಿ ತುಂಬಿದ  
ಬಿಟ್ಟಲು ಒಂದು  
ಸಂಪತ್ತು

# ಕಾಫಿ ಮತ್ತು ನೀವು

ನಾವೆಲ್ಲರೂ ಋಷಿಗಾಗಿ ಕಾಫಿ ಸೇವಿಸುತ್ತೇವೆ. ಸ್ಪೂರ್ತಿದಾಯಕ ಕಾಫಿಯು  
ಆಕಾಂಕ್ಷೆಯ ಮತ್ತು ಜೀವನಶೈಲಿಯ ಪಾನೀಯವಾಗಿದೆ.

- ಕಾಫಿಯು ನಿಮ್ಮನ್ನು ಚುರುಕಾಗಿಡುತ್ತದೆ ಎಂಬುದು ನಿಮಗೆ ಸಿಳಿದಿದೆ.
- ಹಾಗಾಗಿ ಉತ್ತಮವಾಗಿ ಕೆಲಸ ಮಾಡಬಲ್ಲರಿ ಮತ್ತು ಒತ್ತಡ ಕಡಿಮೆ ಆಗುತ್ತದೆ.
- ನಿಮಗೆ ಗೊತ್ತೇ? ಮಿತ ಪ್ರಮಾಣದ ನಿಯಮಿತ ಕಾಫಿ ಸೇವನೆಯು ಟೈಪ್ 2  
ಮಾದರಿಯ ಮಧುಮೇಹದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.



ಕಾಫಿ ಜ್ಞಾನ  
ಕಾಫಿ ಸ್ವಾಮಿಯಿಂದ



Address : No.1, Dr. B.R.Ambedkar Veedhi, Bangalore - 560 001,  
India, Ph : + 91 80 22266991-4, Fax : +91 80 22255557

www.indiacoffee.org